



ಕೋವಿಡ್ -19 ಕಟ್ಟು ಕಥೆ ಕಿತ್ತೊಗೆಯಿರಿ



ಮಿಥ್ಯೆ

ಬ್ಲೀಚ್ (ಬ್ಲೀಚಿಂಗ್ ಪೌಡರ್),
ವಿನೆಗರ್, ಉಪ್ಪುನೀರು, ಮದ್ಯ
(ಆಲ್ಕೋಹಾಲ್) ನಿಂದ ಬಾಯಿ
ಮುಕ್ಕಳಿಸುವುದು ಅಥವಾ
ಗಾರ್ಗ್ಲಿಂಗ್ ಮಾಡುವುದು
COVID-19 ನಿಂದ ನಿಮ್ಮನ್ನು
ರಕ್ಷಿಸುತ್ತದೆ

ನಿಮ್ಮ ದೇಹದ ಮೇಲೆ
ಮದ್ಯ(ಆಲ್ಕೋಹಾಲ್)
ಅಥವಾ ಕ್ಲೋರಿನ್
ಸಿಂಪಡಿಸುವುದರಿಂದ
COVID ವೈರಸ್ ಅನ್ನು
ಕೊಲ್ಲಬಹುದು.



ಸತ್ಯ

ಇಲ್ಲ. ಕೋವಿಡ್ -19 ಬರುವ ಅಪಾಯವನ್ನು
ಕಡಿಮೆ ಮಾಡಲು ನೀವು ಕೋವಿಡ್
ಸೂಕ್ತವಾದ ನಡವಳಿಕೆಯನ್ನು
ಅನುಸರಿಸಬೇಕು. ಬ್ಲೀಚ್ (ಬ್ಲೀಚಿಂಗ್
ಪೌಡರ್), ವಿನೆಗರ್, ಉಪ್ಪುನೀರು, ಮದ್ಯ
(ಆಲ್ಕೋಹಾಲ್) ಇಂದ ಬಾಯಿ
ಮುಕ್ಕಳಿಸುವುದು ಅಥವಾ ಗಾರ್ಗ್ಲಿಂಗ್
ಮಾಡುವುದರಿಂದ COVID-19 ನಿಂದ
ನಿಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ.

ಈ ಹೇಳಿಕೆಯನ್ನು ಬೆಂಬಲಿಸುವ ಯಾವುದೇ
ವೈಜ್ಞಾನಿಕ ಪುರಾವೆಗಳಿಲ್ಲ. ಇದರಿಂದ ನಿಮ್ಮ
ದೇಹದೊಳಗಿನ ವೈರಸ್ ಅನ್ನು ಕೊಲ್ಲಲು
ಸಾಧ್ಯವಿಲ್ಲ ಜೊತೆಗೆ ಅದು
ಹಾನಿಕಾರಕವಾಗಬಹುದು ಹಾಗೂ ನಿಮ್ಮ
ಅಂಗಾಂಶಗಳನ್ನು ಹಾನಿಗೊಳಿಸಬಹುದು.

